

**ಅನ್ನವನ್ನು** ಪರಬ್ರಹ್ಮ ಸ್ವರೂಪವಾಗಿ ಕಾಣುತ್ತೇನೆ. ಅನ್ನಕ್ಕಿರುವ ಜೀವಶಕ್ತಿಯ ಕಾರಣದಿಂದಾಗಿ ಈ ಮನುಷ್ಯನೇ ಈ ಅನ್ನ ಜ್ಞಾನರೂಪಿಯೂ ಹೌದು. ಅರಿವಿನ ಮಾರ್ಗ ತೆರೆದುಕೊಳ್ಳಲು ಕೇಲಿಯೂ ಹೌದು. ಗೌತಮನ ನೇನಿಸಿಕೊಳ್ಳಿ. ಅನ್ನಕ್ಕೂ ಅರಿವಿಗೂ ಅಧ್ಯಾತ್ಮಕ್ಕೂ ಇರುವ ಒಳನಂಂಗೆ ಈ ಅಪ್ಯತ್ಮಮ ಉದಾಹರಣೆ. ಲೋಕದ ಸಂಕಟಗಳಿಗೆ ಮದ್ದು ಹುಡುಕಲು ಹೊರಟಿರಿ ರಾಜಕುರಂ, ಉರು ಕಾಡುಗಳೆಲೆಯೆ, ಮೈಮನಗಳ ದಂಡಿ ಕೃಶಾನಾದ. ಈ ಲೋಕದ ಅನ್ನದ ಮುಣಿ ಇರಿತು ಎನ್ನುವಾಗೇ, ಅನ್ನಪೂರ್ಣೆಯಂತೆ ಕಾಣಿಸಿಕೊಂಡ ಹೆನ್ನಿ ಮಗಳು ಸುಜಾತ್ರಾ. ಆಕೆ ನೀಡಿದ 'ಅನ್ನ' ಸಿದ್ಧಾರ್ಥನನ್ನು ಉಳಿಸಿತು, ಬುದ್ಧನನ್ನಾಗಿ ಅರಾಣಿತು, ಜಗತ್ತಿಗೆ ಬುದ್ಧ ಕಾರುಣ್ಯದ ಬೆಳುದಿಂಗಳನ್ನು ದೊರಕಿಸಿಕೊಟ್ಟಿತು.

'ಅನ್ನದ ಮೇಲೆ ಅಗುಳಿನ ಪರಿಣ್ಮೆ' ಎನ್ನು ವರ್ಣಿಸಿದೆ. ಇಲ್ಲಿನ ಅಗುಳನ್ನು ನಮ್ಮ ಬದುಕಿನ ಪರಿಪೇಕ್ಕೆ ಕ್ಕೂ ಅನ್ನಯಿಸಬಹುದು. ಜೀವದ ಜೈತನ್ಯಕ್ಕೆ ಅನ್ನವೇ ಮೂಲ. ಲೋಕವನ್ನು ಅರಿಯಲಿಕ್ಕೂ ಅನ್ನವೇ ಕನ್ನಡಿ. ವೃತ್ತಿ ಹಾಗೂ ಸಮಸ್ಯೆಯ ರೂಪಿ-ಅಭಿರುಚಿಗಳನ್ನು ಅರಿಯುವುದೂ ಅಗುಳಿನ ಪರಿಣ್ಮೆಯಿಂದ ಸಾಧ್ಯ. ಅನ್ನದ ಬಗೆಗಿನ ನಮ್ಮ ಧೋರಣೆ ಯಾವ ಬಗೆಯಿದೆನ್ನುವುದು ಬದುಕಿನ ಕುರಿತ ಧೋರಣೆಯೂ ಆಗಿರಲಿಕ್ಕೆ ಸಾಧ್ಯವಿದೆ.

ಅಷ್ಟ ಬೆಂದು ಅಗುಳಾಗಿ ಅರಾಳದರ್ಶೇ ಅನ್ನವಲ್ಲ, ತಿನ್ನಬಹುದಾದ ಎಲ್ಲವೂ ಅನ್ನವೇ. ಈ ಅನ್ನದಲ್ಲಿ ಕಿನ್ನ ಉತ್ತಮವೆಂಬುವುದಿಲ್ಲ. ಆದರೂ ಕೆಲವರಿಗೆ ತಾವು ಸೇವಿಸುವ ಅನ್ನ ಉತ್ತಮವಾಗಿಯೂ ಮತ್ತೊಂದು ಅನ್ನ ಕೆಳಾಗಿಯೂ ಕಾಣಿಸುತ್ತದೆ. ಸಾಳಿಕ ಹಾಗೂ ತಾಮಸದ ರೂಪದಲ್ಲಾ ಅನ್ನವನ್ನು ಗುರ್ತಿಸುವವರಿದ್ದಾರೆ. ಇದನ್ನು ಅಥರ್ವವಾದಿಕೆಯಿಂದ ಹೇಳೆ ಉತ್ತರ ಸರಳ: ಆಹಾರದ ಕುರಿತ ತರತಮ್ಯದ ಭಾವನೆಗಳು ನಮ್ಮ ಮನಸ್ಸಿನೊಳಗೆ ಸುಷ್ಪತ್ವಾಗಿರುವ ಕಿಲುಬಗಳ ಅಭಿವೃತ್ತಿಯೇ ಹೊರತು, ಅನ್ನದ ಸ್ವರೂಪಕ್ಕೆ ಸಂಬಂಧಿಸಿದ್ದವರೂ ಅನ್ನವನ್ನೇ ಏಲ್ಲ ಸಂಸ್ಕೃತಿಗಳೂ ಸ್ವಷ್ಟವಾಗಿ ಹೇಳಿದೆ. ಆದರೂ,

## ಅನ್ನದಲ್ಲಿ ಅರಿವು

ಆಹಾರದಲ್ಲಿ ಉತ್ತಮ-ಅಥವ ಎಂದು ಲಕ್ಷಣಗಳನ್ನು ಹಷಟ್ಟಿತ್ತೇವೆ. ಸ್ವಜನೀಲತೆಗೆ ಇಂಬುಕೊಡುವ ಅನ್ನವನ್ನು ಸಂಘರ್ಷಕ್ಕೂ ಕಾರಣವಾಗಿಸಿಕೊಳ್ಳುತ್ತೇವೆ.

ಸಂಘರ್ಷಕ್ಕೆ ಕಾರಣವಾದಾಗ ಅನ್ನದ ಮೂಲಸ್ವರೂಪಕ್ಕೆ ಧಾರ್ಷಿಯಾಗುತ್ತದೆ. ಮನಸ್ಸು ಸಂಬಂಧಿಗಳ ಮೂಲ ಸೇಲೆಯನ್ನಾಗಿ ಎಲ್ಲ ಸಂಸ್ಕೃತಿಗಳು ಅನ್ನವನ್ನು ಕಾಣುತ್ತವೆ. ಜೀವಸೇಲೆಯಾದ, ರುಚಿ-ಅಭಿರುಚಿಗಳ ಸಂಕೇತವಾದ, ಭಾವಕೋಶದ ಭಾವವಾದ ಅನ್ನ ಸಂಬಂಧಿಗಳನ್ನು ಬೇಸೆಯತ್ತದೆಯೇ ಹೊರತು, ಸಂಘರ್ಷಕ್ಕೆ ಕಾರಣವಾಗುತ್ತದೆ. ಸಂಘರ್ಷಕ್ಕೆ ಕಾರಣವಾಗುವುದಾದರೆ - ಅದು ಅನ್ನದ ದೇವವಲ್ಲ, ನಮ್ಮ ಮನಸ್ಸಿನದೇ ಹುಳುಕು.

ಸರ್ವಜ್ಞಕವಿ ಹೇಳುತ್ತಾನೆ: 'ಅನ್ನದೇವರ ಮುದೆ ಇನ್ನು ದೇವರು ಉಲಂಟೆ / ಅನ್ನವಿರುವನಕ ಪ್ರಾಣವ - ಜಗದೊಳ / ಗಂಡೆ ದೈವ ಸರ್ವಜ್ಞ' ಈ ವಚನದ ತಾತ್ಕಾರ್ಯವನ್ನು ಬೇರೆ ಬೇರೆ ಸಂಭರಿಸಲ್ಲಿ, ಬೇರೆ ಬೇರೆ ಪದಗಳಲ್ಲಿ ನಾವೆಲ್ಲ ಹೇಳಿಕೊಂಡವರೇ ಆದರೂ, ಮೂರ್ತಿಪೂರ್ಣಿಯ ಸಂಭರಿಸಲ್ಲಿ 'ಆಹಾರ'ಕ್ಕೆ ನೇಮವನ್ನು ಅನ್ನಯಿಸುತ್ತೇವೆ; ಸಾಳಿಕ-ತಾಮಸ ಗುಣಗಳ ಅರ್ಥಾತ್ಪರ್ಯ ಹೀಗೆ ತರತಮಾಗಳ ಅರ್ಥಾತ್ಪರ್ಯ ಮೂಲಕ ಅನ್ನದ ದೈವಗಣಕ್ಕೆ ಅಪಕಾರ ಎಸಗುತ್ತಿರುತ್ತೇವೆ. ದೈವವೊಂದಕ್ಕೆ ನಮಿಸುವಾಗ ನಾವು ಸೇವಿಸಿದ 'ಅನ್ನದೈವ'ದ ಸ್ವರೂಪದ ಕುರಿತು ಚರ್ಚಿಸುವುದು ಕುತಕ್ಕವೇ ಹೊರತು, ಅನ್ನದ ಗೌರವ ಹಷಟ್ಟಿಸುವವರಿಹದ್ದಲ್ಲ. ಅನ್ನವನ್ನು ದೈವಸ್ವರೂಪಿ ಎಂದು ಬ್ರಿಹಿಕೊಳ್ಳುವುದು ನಮಗೆ ಸಾಧ್ಯವಾದರೆ. ಇನ್ನೆಬ್ಬಿರ ಅನ್ನ ನಮಗೆ ಹೇರಿಕೆ ಹುಟ್ಟಿಸುವದಿಲ್ಲ. ಹಾಗೆಂದು ಎಲ್ಲ ಬಗೆಯ ಆಹಾರವನ್ನು ನಾವು ಸ್ವೀಕರಿಸಬೇಕಿಂದು ಅರ್ಥವಲ್ಲ. ನಮಗೆ ಒಗ್ಗಿರುವ ಆಹಾರವೂ ಇರುತ್ತದೆ. ನಮಗೆ ಒಗ್ಗಿರುವ ಆಹಾರವೂ ಮತ್ತೊಂದು ಬಗೆಯಿರಿಗೆ ಅಪಧ್ಯಾತ್ಮಿಸುವ, ನಮಗೆ ಒಗ್ಗಿರುವುದು ಬೇರೆಯವರಿಗೆ ಪರಮಾನ್ಮಾ ಆಗಿರುವ ಸಾಧ್ಯತೆಗಳೂ

ಇವೆ. ತಾತ್ಕಾರ್ಯ ಇಷ್ಟೇ ಒಗ್ಗಿರುವ ಆಹಾರ ಇರುತ್ತದೆಯೇ ಹೊರತು ಅಸಹ್ಯ ಹುಟ್ಟಿಸುವ ಆಹಾರ ಇರುವದಿಲ್ಲ. 'ಸಾಮಾಜಿಕ ಬಹುತ್ವ'ದ ಸೌಂದರ್ಯ, ಆಹಾರಕ್ಕೂ ಒವ್ವೆವರಿಹದ್ದು. ಅನ್ನದ ಒಗ್ಗೆ ಭೇದಭಾವ ಬಗೆಯುವ ನಾವು ನಮ್ಮ ದೇಹ ಹಲವು ಜೀವಿಗಳಿಗೆ ಅನ್ನವಾಗಿರುವವನ್ನು ಮರೆಯಬಾರದು. ಪ್ರಕೃತಿಯ ಪ್ರತಿಯೊಂದು ಕಣವೂ ಒಂದಲ್ಲಾ ಒಂದು ಬಗೆಯಲ್ಲಿ 'ಆಹಾರ ಸರಪಳೆ'ಯ ಭಾಗವೇ ಆಗಿರುವುದು ವೈಜ್ಞಾನಿಕ ಸ್ತಳವೂ ಹೌದು, ಪಾರಮಾರ್ಥಿಕ ಸಂಗತಿಯೂ ಹೌದು. ಆ 'ಆಹಾರ ಸರಪಳೆ'ಯಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಕನಿಷ್ಠವಲ್ಲ.

ಆಹಾರದ ತಾಮಸ ಗುಣವನ್ನು ಕಳೆದು, ಸಾಳಿಕ ಗುಣವನ್ನು ದೊರಕಿಸಿಕೊಡುವ ಪ್ರವಾದದ ಕಢನಗಳು ನಮ್ಮ ನಡುವೆ ಸಾಕಷಿಯೇ. ಈ ಕಢನಗಳು ಆಹಾರದ ರೂಪ ಬರಲಿಸಿದವೇ ಇಲ್ಲವೇ ನಮ್ಮ ವಿಕಾರವನ್ನು ಬಯಲು ಮಾಡುವೀವೆಯೋ ಯೋಚಿಸಬೇಕು. ಬದಲಾಗಬೇಕಾದುದು ಆಹಾರದ ಗುಣವಲ್ಲ, ಮನಸ್ಸುಗಳಿ. ಅಂತರಂಗದ ತಾಮಸಗುಣ ಸಾಳಿಕವಾಗಿ ಬದಲಾಗುವುದು ಸ್ವಕಲ್ಯಾಣಕ್ಕೂ ಅಗ್ತ್ಯ, ಲೋಕಲ್ಯಾಣಕ್ಕೂ ಪೂರಕ. ಆ ಬದಲಾವನೆ ಸಾಧ್ಯವಾದಾಗ, ಎಲ್ಲ ಆಹಾರದಲ್ಲಾ ದೈವವನ್ನು ಕಾಣುವುದು ಸಾಧ್ಯವಾಗುತ್ತದೆ.

ಉತ್ತಮ ಆರೋಗ್ಯಕ್ಕಾಗಿ 'ಅನ್ನ ದೇಹಗತವಾಗಬೇಕು, ಮನೋಗತವಾಗಬೇಕು' ಎನ್ನುತ್ತದೆ ಆರೋಗ್ಯಶಾಸ್ತ್ರ, ಅಪೋಷ್ಟಿಕ ಹಾಗೂ ಅಪಕಣ ಎರಡೂ ವರ್ತಮಾನದ ದೋಡ್ಡ ಬಿಕ್ಕಿಟ್ಟಿಗಳು. ಎರಡೂ ಅನ್ನಮೂಲದ ಸಂಕಟಗಳು. ಅನ್ನಕ್ಕೆ ಅಭಾವವಾದಾಗ, ಹಂಚಿಕೆ ಸರಿಯಾಗಿ ಹೊದಾಗ ಅಪೋಷ್ಟಿಕತೆ. ತಿಂದುದು ಅಂತಿಯಾಗಿ ಅರಿಸಿಕೊಳ್ಳುವ ಗುಣ ನಷ್ಟವಾದಾಗ ಅಜೀಣಂ. ಎರಡೂ ಸಮಸ್ಯೆಗಳಿಗೆ ಒಂದೇ ಉತ್ತರ: ಅನ್ನದ ಜೀವಶಕ್ತಿಯನ್ನು ಗೌರವಿಸುವ ಮನೋಭಾವ ರೂಧಿಸಿಕೊಳ್ಳುವುದು. ಅನ್ನದ ಬಗೆಗಿನ ಪ್ರಾರ್ಥನೆ ಮಾಡಬೇಕಾದರೆ, ಮನಸ್ಸುಗಾರುವ ಪರಿಣಾಮದಲ್ಲಿ ಒಂದಪ್ಪು ದೂರ ನಡಿದ್ದೇವೆ ಎಂದಭರ್ತ.

## ಚಂಪಕೆಮಾಲಾ

- ಜಗತ್ತು ಪ್ರಾಜಿಸುವುದು ಪ್ರತಿಭಾವಂ ಶಕ್ತಿಶಾಲಿಗಳನ್ನೇ ಹೊರತು ದುರ್ಬಲರುವುಲ್ಲ. -ಸ್ವಾಮಿ ವಿವೇಕಾನಂದ
- ಶ್ರಮಜೀವಿಯಂತೆ ಕೆಲಸ ಮಾಡು. ವೇದಾಂತಿಯಂತೆ ಯೋಚಿಸು. -ಹೆಚ್. ಬಾ. ಎಂಬಿ
- ನಮ್ಮ ಗುಣಗಳ ನೇರಳೇ ನಮ್ಮ ಲೋಕಗಳು. -ವಿಮಾಸನ್

## ಮಾತೇ ಮುತ್ತು

- ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರಧ್ವಾಗಿ ಕಾಣುವುದಿಲ್ಲ. -ಮಹಾತ್ಮ ಗಾಂಧಿ
- ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ. -ಸ್ವಾಮಿ ವಿವೇಕಾನಂದ

- ಸುಖಿದಲ್ಲಿ ಭಯ, ಅಪಾಯ ಇದೆ. ಕವ್ವದಲ್ಲಿ ಹಿತ, ಭರವಸೆ ಇದೆ. -ಫಾಸ್ಟ್‌ಸ್ಟೋ ಚೆಕ್‌ನೋ
- ತೀರಿದವರೆ ಜಗವೆಲ್ಲ ರಸದ ಉಟಿ: -ಚಿ. ಎಸ್. ಶಿವರುದ್ರಪ್ಪ
- ಸುಖಿವನ್ನು ಸಹಿಸುವ ಶಕ್ತಿ ಬಬ್ಬನಿಗಿಂದರೆ ದುಃಖಿವನ್ನು ಸಹಿಸುವ ಶಕ್ತಿ ನಾರಾರು ಮಂದಿಗಿರುತ್ತದೆ. -ಕಾಮರ್ ಕಾಲ್‌ಲೆ